



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೦೩, ಆಗಸ್ಟ್, ೨೦೨೧ (ಶ್ರಾವಣ, ೧೨, ಶಕವರ್ಷ, ೧೯೪೩) BENGALURU, TUESDAY, 03, AUGUST, 2021 (SHRAVANA, 12, SHAKAVARSHA, 1943)	ನಂ. ೭೨೩ No. 723
-----------------------	--	--------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

1ನೇ ಮಹಡಿ, ಕರ್ನಾಟಕ ರಾಜ್ಯ ಸರ್ಕಾರ ಮಾರಾಟ ಮಂಡಳಿ ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-560052.

-: ಅಧಿಸೂಚನೆ :-

ಕಡತ ಸಂಖ್ಯೆ: ರಾಚುಆ/8/ಟಿಫ್ಲೆಡ್‌ಪಿ/2021, ದಿನಾಂಕ: 03.08.2021

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 160 ಮತ್ತು 161 ಗಳನ್ವಯ ಜಿಲ್ಲಾ ಪಂಚಾಯತಿಗಳಿಗೆ ಆಯ್ಕೆಯಾಗುವ ಮತ್ತು ಪ್ರಕರಣ 121 ಮತ್ತು 122 ಗಳನ್ವಯ ತಾಲ್ಲೂಕು ಪಂಚಾಯತಿಗೆ ಆಯ್ಕೆಯಾಗುವ ಸದಸ್ಯರುಗಳ ಸಂಖ್ಯೆಯನ್ನು ಆಯೋಗದಿಂದ ನಿಗದಿಪಡಿಸಿ ದಿನಾಂಕ: 24.03.2021 ರಂದು ಅಧಿಸೂಚನೆ ಹೊರಡಿಸಿ ಸದರಿ ಅಧಿಸೂಚನೆಯನ್ನು ಅಂದೇ ಕರ್ನಾಟಕ ರಾಜ್ಯಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಸರ್ಕಾರವು ಅಧಿಸೂಚನೆ ಸಂಖ್ಯೆ. ಆರ್‌ಡಿ/08/ಎಲ್‌ಆರ್‌ಡಿ/2020, ದಿನಾಂಕ: 22.06.2021 ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಮೂಡಿಗೆರೆ ತಾಲ್ಲೂಕಿನಲ್ಲಿದ್ದಂತಹ ಕಳಸ ಹೋಬಳಿಯನ್ನು ಮೂಡಿಗೆರೆ ತಾಲ್ಲೂಕಿನಿಂದ ಬೇರ್ಪಡಿಸಿ ಕಳಸ ತಾಲ್ಲೂಕನ್ನು ರಚಿಸಿರುತ್ತದೆ ಮತ್ತು ಅಧಿಸೂಚನೆ ಸಂಖ್ಯೆ. ಆರ್‌ಡಿ/124/ಭೂದಾಪು/2017, ದಿನಾಂಕ: 29.06.2021 ರಲ್ಲಿ ಯಾದಗಿರಿ ಜಿಲ್ಲೆಯ ಶೋರಾಪುರ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಹುಣಸಗಿ ತಾಲ್ಲೂಕಿಗೆ ಸೇರ್ಪಡೆ ಮಾಡಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ.

ಆದ್ದರಿಂದ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 160 ಮತ್ತು 161 ಗಳನ್ವಯ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಈ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿರುವ ಜಿಲ್ಲಾ ಪಂಚಾಯತಿಗಳಿಗೆ (3)ನೇ ಅಂಕಣದಲ್ಲಿರುವ ತಾಲ್ಲೂಕುಗಳಿಂದ ಆಯ್ಕೆಯಾಗುವ ಜಿಲ್ಲಾ ಪಂಚಾಯತಿ ಸದಸ್ಯರುಗಳ ಸಂಖ್ಯೆಯನ್ನು (4)ನೇ

ಅಂಕಣದಲ್ಲಿ ಮರು ನಿಗದಿಪಡಿಸಿದೆ. ಅದೇ ರೀತಿ ಪ್ರಕರಣ 121 ಮತ್ತು 122 ಗಳನ್ವಯ ಈ ಕೆಳಗಿನ ಕೋಷ್ಟಕದ (3)ನೇ ಅಂಕಣದಲ್ಲಿರುವ ತಾಲ್ಲೂಕು ಪಂಚಾಯತಿಗಳಿಗೆ ಆಯ್ಕೆಯಾಗುವ ತಾಲ್ಲೂಕು ಪಂಚಾಯತಿ ಸದಸ್ಯರುಗಳ ಸಂಖ್ಯೆಯನ್ನು (5)ನೇ ಅಂಕಣದಲ್ಲಿ ಮರು ನಿಗದಿಪಡಿಸಿ ಈ ಮೂಲಕ ಅಧಿಸೂಚಿಸಿದೆ.

ಕೋಷ್ಟಕ

ಕ್ರಮ ಸಂಖ್ಯೆ	ಜಿಲ್ಲಾ ಪಂಚಾಯತಿ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ	ತಾಲ್ಲೂಕು ಪಂಚಾಯತ್ ಸದಸ್ಯರ ಸಂಖ್ಯೆ
(1)	(2)	(3)	(4)	(5)
11	ಚಿಕ್ಕಮಗಳೂರು	1. ಚಿಕ್ಕಮಗಳೂರು	7	15
		2. ಮೂಡಿಗೆರೆ	3	11
		3. ಕಳಸ	2	11
		4. ಕೊಪ್ಪ	3	11
		5. ಶೃಂಗೇರಿ	2	11
		6. ನರಸಿಂಹರಾಜಪುರ	2	11
		7. ಕಡೂರು	8	18
		8. ತರೀಕೆರೆ	4	9
		9. ಅಜ್ಜಂಪುರ	3	11
	ಒಟ್ಟು		34	108
30	ಯಾದಗಿರಿ	1. ಯಾದಗಿರಿ	6	15
		2. ಗುರುಮಿಟ್ಟಲ್	4	10
		3. ಶಹಾಪುರ	6	16
		4. ವಡಗೇರಾ	4	9
		5. ಶೋರಾಪುರ	5	12
		6. ಹುಣಸಗಿ	5	13
ಒಟ್ಟು		30	75	

(ಮಾನ್ಯ ಆಯುಕ್ತರಿಂದ ಅನುಮೋದಿತ)

ಆದೇಶದ ಮೇರೆಗೆ

(ಎಂ.ಪಿ.ರಂಜಿತಾ)

ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ